



ಹೋತ್ತು ಅಲ್ಲಿಯ ಎಲ್ಲ ಕೆಲಸಗಳನ್ನ ಮಾಡಿಸುತ್ತಿದ್ದ ಅರ್ಥಕ್ಕೆ ಇಂಜಿನಿಯರ್ ದೀಸಾ ಅವರಿಗೆ ಇತ್ತಿಜೆಗೆ ಒಂದು ಸಮಸ್ಯೆ ಕಾಡತೊಡಗಿತ್ತು.

ಮಳೆಗಳಲ್ಲಿ ಮುಗಿಸಿಕೊಂಡು ಜನ ಮತ್ತೆ ಬಂದ ನಂತರ ರೆಡ್ಡಿ ಕ್ಷಾಂಪ್ ಅಬುಬೇಕ್ರೂ ಕ್ಷಾಂಪ್ಗಳಲ್ಲಿ ನಡೆಯಬಾರದ ಕೆಲವು ಫುಟನೆಗಳು ನಡೆದಿದ್ದವು. ರೆಡ್ಡಿ ಕ್ಷಾಂಪ್ನಿನ ಸಿಂಹರಾಜುವಿನ ಮನೆಗೆ ಬೆಂಕಿ ಬಿಂಧಿತು. ಇದರ ಹಿಂದೆ ಅಬುಬೇಕ್ರೂ ಕ್ಷಾಂಪ್ನಿನ ಮಹಿಮ್ಮಾ ಮನೆ ಒಂದು ರಾತ್ರಿ ಬೂದಿಯಾಗಿತ್ತು. ರೆಡ್ಡಿ ಮತ್ತೆ ಅಬುಬೇಕ್ರೂ ಇಬ್ಬರೂ ಪ್ರಾಚ್ಯಕ್ಕಿನ ದೊಡ್ಡ ಗುತ್ತಿಗೊಬಾರಾರು. ಇಬ್ಬರ ಬಳಿಯೂ ಸಾವಿರ ಸಾವಿರದವ್ವು ಕಾಲಿಕಾರಾರು ಇದ್ದರು. ಪ್ರತ್ಯೇಕವಾಗಿ ಅವರುಗಳಿಗೆ ತಗಡಿನ ಶೇಡ್ ಹಾಕಿಕೊಡಲಾಗಿತ್ತು. ಅಬುಬೇಕ್ರೂ ಕಡೆಯಿವ ರೆಡ್ಡಿಯ ಕಡೆಯು ಓವರ್ ಹುಡುಗಿಯನ್ನ ಕೇಳಿದ ಅನ್ನವ ಕಾರಣಕ್ಕೆ ಈ ಬೆಂಕಿ ಕಾಣಿಸಿಕೊಂಡಿತು. ಒಂದು ರಾತ್ರಿ ಈ ಏರಡೂ ಮನೆಗಳು ಜನ ನೋಡುತ್ತಿರಲು ಬೆಂಕಿಯಿಂದ ನಾಶವಾದವು. ಬೆಂಕಿ ಹೊತ್ತಿತು, ಉರಿಯಿತು, ಬೂದಿಯಾಯಿತು. ಮತ್ತೆ ಎಲ್ಲವೂ ಎಂದಿನಂತೆ ಆಯಿತು ಅನ್ನವಾಗ ಯಾರೋ ಯಾರನ್ನೋ ಹಿಡಿದು ಹೊಡೆದರು. ಈ ಹೊಡೆದಾಟ ಹಾಗೆಯೇ ಮುಂದುವರೆಯಿತು. ಅವನ ಜಾತಿಯನ್ನ ಇವರು ಕೇಳಿದರು. ಇವರ ಜಾತಿಯನ್ನ ಅವರು ಕೇಳಿದರು. ಇದು ವಿಪರೀತಕ್ಕ ಹೋಯಿತು. ಜಾತಿ ಬಣ್ಣ, ಭಾಡೆ, ಉಡುಪ್ರ, ಆಹಾರ, ಎಂದು ಇದು ಮುಂದುವರೆದು ಕೊನೆಗೆ ನಮ್ಮ ದೇವರು, ನಿಮ್ಮ ದೇವರು ಎಂದು ಜನ ಜಾಗತ್ಕಿ ನಿಂತರು. ಕ್ರಮೇಣ ಇದು ಅತಿಯಾಗಿ ಹೊಡೆದಾಡಲ್ಕೇ ಬಡಿದಾಡಲ್ಕೇ ಈ ದೇವರು ಧರ್ಮವೇ ಮೂಲವಾಗಿ ಜನ ಬದುಕನ್ನೇ ಮರೆತರು. ಉರಿನ ಶಾಂತಿ ನಮ್ಮಿನ ನಾಶವಾಯಿತು.

ಇಲ್ಲಿಯ ಕೆಲಸ ಕಾರ್ಯಗಳನ್ನ ನೋಡಿಕೊಳ್ಳಿತ್ತಿದ್ದ ಅರ್ಥಕ್ಕೆ ಇಂಜಿನಿಯರ್ ದೀಸಾ ಗಾಬರಿಯಾದರು. ಸರಕಾರದ ಮೇಲಧಾರಿಗಳು, ‘ಮಿಸ್ಟ್ರ್ ದೀಸಾ, ನಿಮ್ಮಲ್ಲಿ ಏನು ನಡೆದಿದೆ?’ ಎಂದು ಕೇಳಿಕೊಡಿದರು. ದೀಸಾ ಮತ್ತು ಆತಂಕಗೊಂಡರು.

ನೀರನ್ನ ಮೇಲಿನಿಂದ ಹಾಯಿಸಿ ಹಲ್ಲಿನ ಚಕ್ಕಗಳನ್ನ ತಿರುಗಿ ವಿದ್ಯುತ್ ಉತ್ಪಾದಿಸಿ ನಾಡಿಗೆ ಬೆಳಕು ನೀಡುವುದರ ಬದಲು ನಿರ್ವಹಣೆ ಮಾಡುತ್ತಿರಿ ಎಂಬ ಅರ್ಥ ಈ ಪ್ರಶ್ನೆಗಳಲ್ಲಿ ಇದ್ದುದನ್ನ ದೀಸಾ ಗುರುತಿಸಿದರು. ಇಂತಹ ಪ್ರಶ್ನೆ ಕೇಳಿದಾಗ ದೀಸಾ ಅವರಿಗೆ ಕೂಡ, ‘ಹೋದಲ್ಲ, ಇಲ್ಲ ಏನು ನಡೆದಿದೆ’ ಅನ್ನಿಸಿ ಅವರು ಗಾಬರಿಯಾದರು.

ಸಣ್ಣ ಉರು, ಸಾವಿರದವ್ವು ಮನೆಗಳು. ಇದರ ಏರಡು ಪಟ್ಟು ಜನ. ಈವರೆಗೆ ಎಲ್ಲ ನೆಮ್ಮೆದಿಯಿಂದ ಇದ್ದರು. ಸ್ವೇಕದಿಯ ಇದ್ದರು. ತ್ವಿತಿ ವಿಶ್ವಾಸದಿಂದ ಇದ್ದರು. ಈಗ ಈ ಮನಸ್ಸಾಪ ಪ್ರಾರಂಭವಾಯಿತೇ? ಇದನ್ನ ಹೋಗಲಾಡಿಸುವುದು ಹೇಗೆ? ಏನು ಮಾಡಿದರೆ ಇದು ಸರಿಹೋದಿತು? ಬಹಳ ಯೋಚಿಸಿದರು. ಜೋಗೆ ಜಲಪಾತದ ಮುಂದೆ ಕುಳಿತು. ರಾಚಾಕಲ್ಲಿನ ಬಳಿ ಕುಳಿತು. ಟ್ರಾಲಿ ಹೌಸಿನ ಮುಂದೆ ಕುಳಿತು ದೀಸಾ ಯೋಚನೆ ಮಾಡಿಯೇ ಮಾಡಿದರು.

ಏರಡು ಟ್ರಾಲಿಗಳು ನಿಂತಿದ್ದವು. ಒಂದು

ಬಾಟಮ್ಮಾನಲ್ಲಿ. ಇನ್ನೊಂದು ಮೇಲೆ ಟ್ರಾಲಿ ಹೌಸಿನ ಮುಂದೆ. ಕೆಳಗೆ ಇಳಿಯುವವರು, ಮೇಲೆಹತ್ತುವವರು. ಕಾರ್ಮಿಕರು, ಕೂಲಿಕಾರರು, ವಿವಿಧ ಬಗೆಯ ಕೆಲಸ ಮಾಡಬಲ್ಲವರು. ವಿವಿಧ ಭಾವಗಳವರು, ತಮಿಳರು ತೆಲುಗರು, ಮಲೆಯಾಳಗಳು, ಮಾರಾಟಿ ಜನ, ದೊಡ್ಡ ದೊಡ್ಡ ಕೆಲಸ ಮಾಡುತ್ತಿದ್ದವರು, ಇಂಜಿನಿಯರುಗಳು, ಮೆಕ್ಕಾನಿಕ್‌ಗಳು – ಮೇಲೆ ನಿತ ಟ್ರಾಲಿ ಕೆಳಗೆ ಇಳಿಯತ್ತಲಿತ್ತು, ಕೆಳಿಸಿದು ಮೇಲೆ ಹತ್ತುತ್ತಲಿತ್ತು. ಇತ್ತಿಜೆಗೆ ಇಲ್ಲಿ ಒಂದು ಮನಸ್ಸಾಪ ಕಾಣಿಸಿಕೊಂಡ ನಂತರ ಜನ ಕೂಡ ಬದಲಾಗಿದ್ದರು. ಕೆಲವರ ಮುಖವನ್ನ ಕಂಡರೆ ಕೆಲವರಿಗೆ ಆಗ್ನಿಶಿರಲ್ಲ. ವಿನಾಕಾರಣ ಜನ ಮುಖ ಮುರಿದುಕೊಂಡು ಬದುಕಿದ್ದರು. ಶಾಂತಿ ಅನ್ನವುದೇ ಇಲ್ಲವಾಗಿತ್ತು. ಸಣ್ಣ ಸಣ್ಣ ಮಾತಿಗೆಲ್ಲ ಕೋಪ, ಕ್ಷೇಧ, ಸಿಟ್ಟು, ಬಡಿದಾಟ. ಒಂದಳ್ಳಾ ಒಂದು ಕಾರಣ ಮುಂದೆ ಮಾಡಿಕೊಂಡ ಕ್ಷಾಂಪ್ಗಳ ಜನ ಜಾಗತ್ಕಿ ನಿಲ್ಲುತ್ತಿದ್ದರು. ಇದನ್ನ ನೀಲಿಸದಿದ್ದರೆ ಇಲ್ಲಿಯ ಕೆಲಸ ಸುಸೂತ್ರವಾಗಿ ನಡೆಯುವದಿಲ್ಲ ಎಂದು ದೀಸಾ ನಿರ್ಧರಿಸಿದರು. ಆದರೆ ಈ ವಾತಾವರಣವನ್ನ ಬದಲಾಯಿಸುವುದು ಹೇಗೆ? ಈ ವಿಚಾರವನ್ನ ತಲೆಗೆ ಹಾಕಿಕೊಂಡೇ ಕೊರಗಿತೋಡಿದರು ದೀಸಾ.

ಟ್ರಾಲಿ ಹೌಸಿನ ಬಳಿ ಒಂದು ಇಳಿಯವ ಹತ್ತುವ ಟ್ರಾಲಿಗಳನ್ನ ನೋಡುತ್ತ ಪುಳಿತರು. ಟ್ರಾಲಿಯನ್ನ ಹತ್ತುತ್ತಿದ್ದ ಜನರಲ್ಲಿ ಕೂಡ ನೆಮ್ಮೆದಿ, ಶಾಂತಿ ಇದ್ದಿತೆ ಕಾಣಿಲ್ಲ. ಮಾತಿಲ್ಲ, ನಗರಿಯಲ್ಲ, ಎದುರಾದವರನ್ನ ನಂಗುವ, ಕಣ್ಣೋಟದಿಂದದೇ ಸುಧುವ ಮನಸ್ಸಿಭಾವ. ತನ್ನ ಕೇಳಿಗೆ ದುರಿಯುವ ಜನ ಹೀಗಾದರಲ್ಲಿ ಎಂಬ ವ್ಯಧಿ ದೀಸಾ ಅವರಿಗೆ ಅವರು ಟ್ರಾಲಿ ಹೌಸಿನ ಮಗ್ಗುಲ ಬಂಡೆಯೊಂದರ ಮೇಲೆ ಕುಳಿತು ಚಿಂತಿಸಿದರು.

ಅಪ್ಪು ದಾರಾದಲ್ಲಿ ಪ್ರೇಂಟ್ ಫರಾಸ್ ಟ್ರಾಲಿಗಳಿಗೆ ಬಣ್ಣ ಹಚ್ಚುತೆಲ್ಲಿದ್ದ. ಒಂದು ಟ್ರಾಲಿಯನ್ನ ಮುಗಿಸಿ ಇನ್ನೊಂದರ ದಾರಿ ಕಾಯುತ್ತಲಿದ್ದ. ಅದು ಜನರನ್ನ ತಾಂಬಿಕೊಂಡು ಮೇಲೆ ಬರುತ್ತುತ್ತಿತ್ತು,

ದೀಸಾ ಅವನನ್ನ ಹತ್ತಿರ ಕರೆದರು. ಆತ ಒಂದು ಇವರ ಮುಂದೆ ನಿತ.

‘ಫರಾಸ್... ಈವರೆಗೆ ಟ್ರಾಲಿಗಳಿಗೆ ಹೆಸರು ಇಟ್ಟಿಲ್ಲ ಅಲ್ಲವೇ?’

‘ಹೋದು ಸಾರ್, ಟ್ರಾಲಿಗಳಿಗೆ ಹೆಸರು ಇಟ್ಟಿಲ್ಲ...’
‘ಇನ್ನು ಅವುಗಳಿಗೆ ಹೆಸರು ಇಟ್ಟು ಅವುಗಳಿಗೂ ಗೌರವ ಕೊಟ್ಟು ನೋಡೋಣ.’

‘ವಿನಾಂತ ಹೆಸರು ಇಡೋದು ಸಾರ್?’

‘ರಾಮ... ರಹಿಮ...’

ದೀಸಾ ಅವರ ಕಣ್ಣಗಳು ಮಿಂಚಿದವು. ಬಣ್ಣದ ಮನುಷ್ಯ ಫರಾಸುನ ಕಣ್ಣಗಳಲ್ಲಾ ಮಿಂಚಿ ಕಾಣಿಸಿಕೊಂಡಿತು. ಇಂದಿಗೂ ಅಲ್ಲಿ ರಾಮ-ರಹಿಮ ಎಂಬ ಏರಡು ಟ್ರಾಲಿಗಳು ತಿರುಗಾಡುತ್ತಿವೆ. ಹೀಗೆ ಅವುಗಳಲ್ಲಿ ತಿರುಗಾಡುವ ಜನ ಕೂಡ ರೋಮಾಂಚನಗೊಳ್ಳುತ್ತಾರೆ.

‘ಉಂರು ಈಗ ಶಾಂತವಾಗಿದೆ’ ಎಂದು ದೀಸಾ ಸರಕಾರಕ್ಕೆ ಪತ್ತ ಬರೆದರು. ಉಂರು ಶಾಂತವಾಗಿ ಇತ್ತು ಕೂಡ.

ಪ್ರತಿಕ್ರಿಯಿಸಿ: feedback@sudha.co.in